



ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಳೇರಿ,
ವಿಜಯಪುರ.

ಮಾಹಿತಿ ಹಕ್ಕು ಕಾಯಿದೆ 2005 ರ
ಅಧಿನಿಯಮ 4 (1) (ಬಿ) ರಂತೆ

ದಾಖಲೆಗಳ ವಿವರ

ದಿ:31-12-2018 ಕ್ಕೆ ಇದ್ದಂತೆ



ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ವಿಜಯಪುರ
ಇವರಿಂದ

2018 ವರ್ಷದಲ್ಲಿ ಸಂಬಂಧಿಸಿದಂತೆ ಮಾಹಿತಿ ಹಕ್ಕು ಅಧಿನಿಯಮ 2005ರ
ನಿಯಮ 4(1)(ಬಿ) ಅಡಿಯಲ್ಲಿ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದ
ಮಾಹಿತಿ.

ನಿಯಮ 4(1)(ಬಿ) ಕುರಿತು ವಿವರಗಳು

4 (1) (ಬಿ) (i) ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು :

ಸಂಘಟನೆ : - ಪ್ರಾದೇಶಿಕ ಸಾರಿಗೆ ಅಧಿಕಾರಿಯರವರು ಈ ಕಳೇರಿಯ
ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅಧೀನದಲ್ಲಿ ಕಾರ್ಯ
ನಿರ್ವಹಿಸುತ್ತಿದ್ದಾರೆ.

- | | | |
|--------------------------------------|---|----|
| ಅ) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು | : | 01 |
| ಆ) ಹಿರಿಯ ಮೋಟಾರು ವಾಹನ ನೀರಿಕ್ಕರು | : | 13 |
| ಇ) ಮೋಟಾರು ವಾಹನ ನೀರಿಕ್ಕರು | : | 06 |
| ಈ) ಅಧೀಕ್ಷಕರು | : | 02 |
| ಉ) ಲೆಕ್ಕಾಧೀಕ್ಷಕರು | : | 01 |
| ಊ) ಶೀಪ್ರಲಿಪಿಗಾರರು | : | 01 |
| ಋ) ಪ್ರಥಮ ದರ್ಜೆ ಸಹಾಯಕರು | : | 05 |
| ಋಂ) ದ್ವಿತೀಯ ದರ್ಜೆ ಸಹಾಯಕರು | : | 07 |

ಎ) ವಾಹನ ಚಾಲಕರು	:	02
ಏ) ಅಟೆಂಡರ್	:	00
ಐ) ಜವಾನರು	:	06

ಈ ಕಬೀರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿ ತೆರಿಗೆ ವಸೂಲಾತಿ ಕಲಿಕಾ ಚಾಲನಾ ಅನುಜ್ಞಾ ಪತ್ರ, ಚಾಲನಾ ಅನುಜ್ಞಾ ಪತ್ರ ಮತ್ತು ವಾಹನಗಳ ಉಪಯೋಗದ ನಿಯಂತ್ರಣಾದ ಬಗ್ಗೆ ಈ ಕೆಳಕಂಡ ಕಾಯ್ದಿನಿಯಮದ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ

- 1) ಕೇಂದ್ರ ಮೋಟಾರು ವಾಹನ ಕಾಯ್ದೆ, 1988
- 2) ಕೇಂದ್ರ ಮೋಟಾರು ವಾಹನ ಕಾಯ್ದಿ ನಿಯಮಗಳು, 1989
- 3) ಕನಾರಾಟಕ ಮೋಟಾರು ವಾಹನ ನಿಯಮಗಳು, 1989
- 4) ಕನಾರಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ಶಿದ್ದಪಡಿಗಳು.

ಪ್ರಮುಖ ಕಾರ್ಯಗಳು

- 1) ವಾಹನಗಳ ನೋಂದಣಿ
- 2) ಚಾಲನಾ ಹಾಗೂ ನಿರ್ವಹಕ ಅನುಜ್ಞಾ ಪತ್ರಗಳನ್ನು ನೀಡುವಿಕೆ.
- 3) ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.
- 4) ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ.
- 5) ಅಪಘಾತಕ್ಕೀಡಾದ ವಾಹನಗಳನ್ನು ಪರೀಕ್ಷಿಸಿ ಅದರ ಬಗ್ಗೆ ಅಭಿಪ್ರಾಯ ನೀಡುವದು.
- 6) ರಸ್ತೆ ಸುರಕ್ಷತಾ ಕಾರ್ಯಕ್ರಮಗಳು.
- 7) ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣಾದ ಬಗ್ಗೆ ಪ್ರವರ್ತನೆ.
- 8) ಪ್ರವರ್ತನೆ ಕಾರ್ಯ ಹಾಗೂ ದಂಡ ವಿಧಿಸುವದು.

4 (1) (ಬಿ) (ii) ಅದರ ಅಧಿಕಾರಿಗಳ ಮತ್ತು ಸೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು:

- 1) ಕಬೀರಿ ವಿಳಾಸ :-

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹಾಗೂ ಕಾರ್ಯದರ್ಶಿನ್, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಳೇರಿ, ಬಾಗಲಕೋಟು ರಸ್ತೆ ವಿಜಯಪುರ.

2) ಪ್ರಾದೇಶಿಕ ಸಾರಿಗೆ ಅಧಿಕಾರಿಗಳು :-

ಕಳೇರಿಯ ಮುಖ್ಯಸ್ಥರಾಗಿ ಕಳೇರಿಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ. ಕಳೇರಿಯ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಅಂತಿಮ ತೀವ್ರಾನ ತಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಿಬ್ಬಂದಿಯ ನಿಯಂತ್ರಣ ಕೆಲಸದ ಹಂಚಿಕೆಯನ್ನು ಮಾಡುವ ಅಧಿಕಾರಿವನ್ನು ಸಹ ಹೊಂದಿರುತ್ತಾರೆ. ಹಾಗೆಯೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಕಳೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

3) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು - 1 :- ಇವರು ಸಾರಿಗೇತರ ನೋಂದಣಿ ವಿಭಾಗಕ್ಕೆ ಮುಖ್ಯಸ್ಥರಾಗಿದ್ದು, ಸಾರಿಗೇತರ ವಿಭಾಗಗಕ್ಕೆ ಒಳಪಡುವ ಎಲ್ಲ ಹೊಸ ವಾಹನಗಳ ನೋಂದಣಿ ಸಂಖ್ಯೆ ನೀಡುವ, ಹಳೆ ವಾಹನಗಳ ಮಾಲಿಕತ್ವ ವರ್ಗಾವಣೆ, ಕಂತು ಕರಾರು ನಮೂದನೆ, ರದ್ದತಿ ಚಾಲನಾ ಅನುಜ್ಞಾಪತ್ರಗಳ ವಿಭಾಗಕ್ಕೆ ಮುಖ್ಯಸ್ಥರಾಗಿದ್ದು, ಅನುಜ್ಞಾಪತ್ರಗಳ ವಿಭಾಗಗಕ್ಕೆ ಒಳಪಡುವ ಎಲ್ಲ ಹೊಸ ಕಲಿಕಾ ಅನುಜ್ಞಾಪತ್ರ/ಹೊಸ ಅನುಜ್ಞಾಪತ್ರ ನೀಡುವ, ಹಳೆ ಅನುಜ್ಞಾಪತ್ರಗಳ ನವೀಕರಣ, ವಿಳಾಸ ಬದಲಾವಣೆ ನಮೂದನೆ, ರದ್ದತಿ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಿ, ಕಚೇರಿ ಮುಖ್ಯಸ್ಥರಿಗೆ ಸಹಾಯಕರಾಗಿ ಹಾಗೂ ಅವರು ನೀಡುವ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ.

3 ಎ) ಹಿರಿಯ ಮೋಟಾರು ವಾಹನ ನೀರಿಕ್ಷಾಕರು / ಮೋಟಾರು ವಾಹನ ನೀರಿಕ್ಷಾಕರು.

ಮೋಟಾರು ವಾಹನ ಕಾರ್ಯ ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ಹಾಗೂ ಅರ್ಥತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವದು ಮತ್ತು ಅಭ್ಯರ್ಥಿಗಳನ್ನು ಪರೀಕ್ಷಿಸಿ ನಿರ್ವಹಿಸಿ, ವಿಳಾಸ ಬದಲಾವಣೆ ನಮೂದನೆ, ರದ್ದತಿ ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಿ, ಕಚೇರಿ ಮುಖ್ಯಸ್ಥರಿಗೆ ಸಹಾಯಕರಾಗಿ ಹಾಗೂ ಅವರು ನೀಡುವ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ.

ಕಲಿಕಾ ಹಾಗೂ ಚಾಲನಾ ಅನುಜ್ಞಾ ಪತ್ರ ನೀಡುವುದು, ವಾಹನಗಳ ತಪಾಸಣೆ, ಅಪಘಾತ ವಾಹನಗಳ ವೀಕ್ಷಣೆ, ಬಾಕಿ ತೆರಿಗೆ ವಸೂಲಿ ಸೇರಿದಂತೆ ಇನ್ನಾವುದೇ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯ ನಿರ್ವಹಿಸುವರು.

4) ಕಭೇರಿ ಅಧೀಕ್ಷಕರು :–

ಕಭೇರಿಯ ಅಧೀಕ್ಷಕರು ಸಾರ್ವಜನಿಕರು ಕಭೇರಿಗೆ ಸಲ್ಲಿಸುವ ವಿವಿಧ ಕೆಲಸಗಳ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸುವದು, ದೈನಂದಿನ ರಾಜಸ್ವ ವಸೂಲಾತಿಯ ಅಂಚಿ ಅಂಶಗಳ ಸಂಗ್ರಹಣೆ ಸೇರಿದಂತೆ ಒಟ್ಟಾರೆಯಾಗಿ ಕಭೇರಿಯ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ಮೈಕಾರಣ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು.

4 ಅ) ಲೆಕ್ಕಾಧೀಕ್ಷಕರು :–

ಕಭೇರಿಯ ವಿಜಾನೆ ವಿಭಾಗದ ಮೇಲ್ಮೈಕಾರಣ ಮಾಡುವುದರೊಂದಿಗೆ, ದೈನಂದಿನ ರಾಜಸ್ವ ವಸೂಲಾತಿ ಲೆಕ್ಕಾಪತ್ರ ಪರೀಶೋಧನೆಯು ಪ್ರಮುಖ ಕಾರ್ಯವಾಗಿದೆ. ವಿಜಾನೆ ವಿಭಾಗದಲ್ಲಿನ ಸಿಬ್ಬಂದಿಗಳ ಕೆಲಸ ಮೇಲ್ಮೈಕಾರಣ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು, ರಾಜಸ್ವ ಸಂಗ್ರಹಣೆಯ ಮಾಹಿತಿ, ರಿಕನ್ಸಲೇಶನ್ ತಃಖ್ಯತಯಾರಿಸುವುದು.

5) ಶೀಫ್ಸ್‌ಲಿಪಿಗಾರರು :–

ಶೀಫ್ಸ್‌ಲಿಪಿಗಾರರು, ಕಭೇರಿ ದೂರವಾಣಿಗೆ ಬರುವ ಎಲ್ಲ ಕರೆಗಳನ್ನು ಸ್ವೀಕರಿಸುವುದು. ಕಭೇರಿ ಮುಖ್ಯಸ್ಥರು ಹಾಜರಾಗಬೇಕಾದ ಸಭೆ, ಸಮಾರಂಭ ಇತ್ಯಾದಿ ಕಭೇರಿ ಮುಖ್ಯಸ್ಥರು ವಹಿಸುವ ಎಲ್ಲ ಕಾರ್ಯಗಳ ನಿರ್ವಹಣೆ. ಸರ್ಕಾರದ ಹಂತದಿಂದ ಎಲ್ಲ ತುರ್ತು ದೂರವಾಣಿ ಸಂದೇಶದ ಸ್ವೀಕರಿಸಿ, ಕಭೇರಿಯ ಸಂಬಂಧಪಟ್ಟವರ ಗಮನಕ್ಕೆ ತರುವುದು.

6) ಪ್ರಥಮ / ದ್ವಿತೀಯ ದಜ್ಞೆ ಸಹಾಯಕರು :–

ಕರ್ಬೇರಿಯ ಅಧೀಕ್ಷಕರು/ಮೇಲಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಕಡತದೊಂದಿಗೆ ಮುಂದಿನ ಆದೇಶಕ್ಕಾಗಿ ಅಧೀಕ್ಷಕರಿಗೆ ಸಲ್ಲಿಸುವದು. ಕಡತದಲ್ಲಿ ಮೇಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುವರು. ಕರ್ಬೇರಿಯಲ್ಲಿ ಪಾವತಿ ಮಾಡುವ ಶುಲ್ಕ ಮತ್ತು ತೆರಿಗೆಗಳನ್ನು ಸ್ವೀಕರಿಸಿ ಅವುಗಳಿಗೆ ಸೂಕ್ತ ರಶೀದ ನೀಡುವದು.

7) ಬೆರಳಭ್ರಂಗಾರರು : -

ಕರ್ಬೇರಿಯಿಂದ ಹೊರಡಿಸುವ ಎಲ್ಲಾ ಪ್ರತ್ಯೇಕಣನ್ನು ಬೆರಳಭ್ರಂಗಾರ ಮಾಡುವದು ರಹದಾರಿ ಪರವಾನಿಗೆಗಳನ್ನು ಬೆರಳಭ್ರಂಗಾರ ಮಾಡುವದು ಹಾಗೂ ಮೇಲಾಧಿಕಾರಿಗಳು ಹೇಳಿದ ಇತರೆ ಕೆಲಸಗಳನ್ನು ನಿರ್ವಹಿಸುವದು.

8) ವಾಹನ ಚಾಲಕರು ; -

ಕರ್ಬೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿದ ವಾಹನವನ್ನು ಚಲಿಸುವದು.

9). ‘ಡಿ’ ಗ್ರಾಹ ನೌಕರರು (ಜವಾನರು) :-

ಸ್ಥಳೀಯ ಉಪಾಳನ್ನು ವಿಶೇಷಿಸುವುದು ಹಾಗೂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುವದು.

4 (1) (ಬಿ) (iii) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ ತೆಗೆದುಕೊಳ್ಳವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು.:

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕರ್ಬೇರಿಗೆ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಕರ್ಬೇರಿಯಲ್ಲಿನ ಅಧೀಕ್ಷಕರುಗಳು ಪರಿಶೀಲಿಸಿ ಸ್ವೀಕರಿಸಿರುತ್ತಾರೆ. ತದನಂತರ ಕರ್ಬೇರಿಯ ಸ್ವೀಕೃತಿ ವಿಭಾಗದ ಮುಖಾಂತರ ಆಯಾ ವಿಭಾಗಗಳನ್ನು

ನಿರ್ವಹಿಸುವ ವಿಷಯ ನಿರ್ವಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಕಡತದಲ್ಲಿ ಟಿಪ್ಪಣೀಯಾಂದಿಗೆ ವಿಷಯವನ್ನು ಮಂಡಿಸುತ್ತಾರೆ, ನಂತರ ಅದನ್ನು ಸಂಬಂಧಿಸಿದ ಅಧೀಕ್ಷಕರು ಪರಿಶೀಲಿಸಿ ತಮ್ಮ ಟಿಪ್ಪಣೀಯನ್ನು ಮಂಡಿಸಿದ ನಂತರ ಅಂತಿಮವಾಗಿ ಕಳೇರಿ ಮುಖ್ಯಸ್ಥರು ಸದರಿ ವಿಷಯದ ಬಗ್ಗೆ ಕಡತದಲ್ಲಿ ತಮ್ಮ ಶೀಮಾನದ ಅದೇಶವನ್ನು ನೀಡುತ್ತಾರೆ. ಸದರಿಯವರು ನೀಡಿದ ಆದೇಶವನ್ನು ಅಂತಿಮವಾಗಿ ವಿಷಯ ನಿರ್ವಹಕರು ಮತ್ತು ಅಧೀಕ್ಷಕರುಗಳು ಪಾಲಿಸುತ್ತಾರೆ. ಕೆಲವೊಂದು ವಿಷಯದ ಕೆಲಸಗಳಿಗೆ ಕಳೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ/ಮೋಟಾರು ವಾಹನ ನಿರೀಕ್ಷರಗಳ ಪರಿಶೀಲನೆ ಅವಶ್ಯಕವಾಗಿದ್ದ ಅಂತಹ ಅರ್ಜಿಗಳನ್ನು ಕಳೇರಿ ಅಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದ ನಂತರ ತಾಂತ್ರಿಕ ಸಿಬ್ಬಂದಿಗಳಿಗೆ ಕಳುಹಿಸುತ್ತಾರೆ. ವಾಹನವನ್ನು/ಅಭ್ಯರ್ಥಿಗಳನ್ನು ಭೌತಿಕವಾಗಿ ತಾಂತ್ರಿಕವಾಗಿ ಪರಿಶೀಲಿಸಿದ ವರದಿ/ದಾಖಲೆಗಳನ್ನು ಅಧೀಕ್ಷಕರು ಪರಿಶೀಲಿಸಿದ ನಂತರ ಕಳೇರಿ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡುತ್ತಾರೆ. ಅಂತಿಮವಾಗಿ ಕಳೇರಿ ಮುಖ್ಯಸ್ಥರು ಶೀಮಾನ ತಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ. ಕಳೇರಿ ಮುಖ್ಯಸ್ಥರ ಆದೇಶವನ್ನು ವಿಷಯ ನಿರ್ವಹಕರು ಹಾಗೂ ಅಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

4 (1) (ಬಿ) (iv). ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು :-

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾರ್ಯ ಮತ್ತು ನಿಯಮದಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನ ಕಾರ್ಯ, 1988
- 2) ಕೇಂದ್ರ ಮೋಟಾರು ವಾಹನ ಕಾರ್ಯ ನಿಯಮಗಳು, 1989
- 3) ಕನಾಟಕ ಮೋಟಾರು ವಾಹನ ನಿಯಮಗಳು, 1989

4) ಕನಾಟಕ ಮೋಟಾರು ವಾಹನ ತೆರಿಗೆ ಕಾಯ್ದು ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

4(1)(ಬಿ) (v) ಅದರ ಕಾರ್ಯಗಳಿಗೆ ಸೇರೆರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ಅಥವಾ ಅದರ ಉದ್ದೋಖಗಳು ಬಳಸುವ ನಿಯಮಗಳು, ಉಪನಿಷತ್ಯಗಳು. ಅನುಸೂಚಿಗಳು. ಕೈಪಿಡಿಗಳು ಮತ್ತು ದಾಖಲೆಗಳು :-

- 1) ಕೇಂದ್ರ ಮೋಟಾರು ವಾಹನ ಕಾಯ್ದು, 1988
- 2) ಕೇಂದ್ರ ಮೋಟಾರು ವಾಹನ ಕಾಯ್ದು ನಿಯಮಗಳು, 1989
- 3) ಕನಾಟಕ ಮೋಟಾರು ವಾಹನ ನಿಯಮಗಳು, 1989
- 4) ಕನಾಟಕ ಮೋಟಾರು ವಾಹನ ತೆರಿಗೆ ಕಾಯ್ದು ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

4 (1) (ಬಿ) (vi) ಅದು ಹೊಂದಿರುವ ಅಥವಾ ಅದರ ನಿಯಂತ್ರಣಾದಲ್ಲಿರುವ ದಸ್ತಾವೇಚುಗಳ ಪ್ರವರ್ಗಗಳ ವಿವರ ಪಟ್ಟಿ ;

- 1) ವಾಹನಗಳ ಹೊಸ ನೋಂದಣಿಯ ಕಡತ ಹಾಗೂ ಬಿ ವಹಿಗಳು.
- 2) ಅನುಪಯುಕ್ತದಲ್ಲಿರುವ ವಾಹನಗಳ ಅರ್ಜಿ ಹಾಗೂ ಕಡತಗಳು.
- 3) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳ ಇತಿಹಾಸದ ವಹಿಗಳು
- 4) ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡಿರುವ ವಿವರಗಳ ಮಸ್ತಕಗಳು
- 5) ಮೋಟಾರು ವಾಹನಗಳ ತೆರಿಗೆ, ಹಸಿರು ತೆರಿಗೆ, ಹಾಗೂ ಶುಲ್ಕ ಸಂಗ್ರಹಣೆ ವಹಿಗಳು.
- 6) ಪ್ರವರ್ತನ ವಿವರಗಳ ವಹಿ.
- 7) ಸಿಬ್ಬಂದಿಗಳ ಸೇವಾ ಮಸ್ತಕಗಳು ಹಾಗೂ ವೈಯಕ್ತಿಕ ಕಡತಗಳು.
- 8) ವೇತನ ಬಡವಡೆಯ ವಹಿಗಳು.
- 9) ಸಿಬ್ಬಂದಿಗಳ ವಾಷಿಕ ಆಸ್ತಿ ಮತ್ತು ಧಾರ್ಯತ್ವ ವಿವರಗಳು.

- 10) ಸರಕಾರಿ ವಾಹನಗಳ ಲಾಗ್ ಮಸ್ತಕಗಳು.
- 11) ಡಿಸಿ ಬಿಲ್ಲುಗಳ ಕಡತಗಳು ವಹಿಗಳು.
- 12) ಹೊಸ ನೋಂದಣಿ ಮಸ್ತಕಗಳ, ಸಾಟ್‌ ಕಾರ್ಡಗಳ, ತೆರಿಗೆ ಚೀಟಿಗಳು ಹಾಗೂ ಎ ಮತ್ತು ಬಿ ಚಲನ ಮಸ್ತಕಗಳ ದಾಸ್ತಾನು ವಹಿ.
- ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಟ್ಟೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

4 (1) (ಬಿ) (vii) 7. ಅದರ ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅದರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು :-

- ಇಲ್ಲ -

4(1)(ಬಿ) (viii) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ನಿಯಮಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೂ ಗೊಂಡ ಮಂಡಳಿಗಳ. ಪರಿಷತ್ತುಗಳ. ಸಮಿತಿಗಳ ಮತ್ತು ಇತರ ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೋ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೋ ಎಂಬುದರ ವಿವರ ಪಟ್ಟಿಕೆ :

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ವಿಜಯಪುರ, ಮೋಟಾರು ವಾಹನ ಕಾರ್ಯೀ 1988 ಸೆಕ್ರೆನ್ಸ್ 68(1)ರ ಅಡಿಯಲ್ಲಿ ಸಾರಿಗೆ ವಾಹನಗಳ ರಹದಾರಿ ನೀಡುವ ಅಧಿಕಾರ ಹೊಂದಿರುತ್ತಾರೆ.

- 1) ಅಧ್ಯಕ್ಷರು : ಜಿಲ್ಲಾಧಿಕಾರಿಗಳು.
- 2) ಸದಸ್ಯರು : ಜಿಲ್ಲಾ ಮೋಲಿಸ ಅಧಿಕಾರಿಗಳು.
- 3) ಕಾರ್ಯದರ್ಶಿ : ಪ್ರಾದೇಶಿಕ ಸಾರಿಗೆ ಅಧಿಕಾರಿ

4 (1) (ಬಿ) (ix) ರ ಅಧಿಕಾರಿಗಳ ಮತ್ತು ನೋಕರರ ನಿದೇಶಿಕೆ :

ಕ್ರಮ ಸಂಖ್ಯೆ	ಪದನಾಮ ಶ್ರೀಯುತರು	ಹುದ್ದೆ	ವಿಳಾಸ
1.	ಶ್ರೀ. ವಸಂತ. ಈಶ್ವರ. ಚೆವಾಣ	ಪ್ರಾದೇಶಿಕ ಸಾರಿಗೆ ಅಧಿಕಾರಿ	ವಿಜಯಪುರ
2.	ಶ್ರೀ. ಬಿ. ಆರ್. ಮಂಜುನಾಥ	ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ	ವಿಜಯಪುರ
3.	ಶ್ರೀ. ಎಸ್. ಎಸ್. ನಾಗೂರ	ಲೆಕ್ಕಾಧೀಕರು	ವಿಜಯಪುರ
4.	ಶ್ರೀ. ಎಚ್. ಶ್ರೀಧರ್. ಅಧೀಕ್ಷಕರು	ಅಧೀಕ್ಷಕರು	ವಿಜಯಪುರ
5.	ಶ್ರೀಮತಿ. ಆರ್. ವಾಯ್. ಕಲಾದಗಿ	ಅಧೀಕ್ಷಕರು	ಬಾಗಲಕೋಟಿ
6.	ಶ್ರೀ. ಎಂ. ಎಂ. ಕುಡಚಿ	ಶೀಪ್ಪಲಿಪಿಗಾರ	ವಿಜಯಪುರ
7.	ಶ್ರೀ. ಬಿ. ಕೆ. ಉಮ್ಮುಳ್ಳವರ	ಪ್ರ.ದ.ಸಹಾಯಕರು	ವಿಜಯಪುರ
8.	ಶ್ರೀ. ವಿಜಯಲಕ್ಷ್ಮೀ. ಬೂಸಾರಿ	ಪ್ರ.ದ.ಸಹಾಯಕರು	ವಿಜಯಪುರ
9.	ಶ್ರೀ. ಎಸ್. ಎಸ್. ನಿಡಗುಂಡಿ	ಪ್ರ.ದ.ಸಹಾಯಕರು	ವಿಜಯಪುರ
10.	ಶ್ರೀ. ವಿಜಯಕುಮಾರ. ರೂಡಗಿ	ಪ್ರ.ದ.ಸಹಾಯಕರು	ವಿಜಯಪುರ
11.	ಕು. ಕೇತ್ತಿ. ಕುಲಕಣ್ಣ	ಪ್ರ.ದ.ಸಹಾಯಕರು	ವಿಜಯಪುರ
12.	ಶ್ರೀ. ಎಸ್. ಎಸ್. ಕನ್ನೂರ್,	ದ್ವಿ.ದ.ಸಹಾಯಕರು	ವಿಜಯಪುರ
13.	ಶ್ರೀ. ಜಿ. ಆರ್. ಹುಣಜಗಿ	ದ್ವಿ.ದ.ಸಹಾಯಕರು	ವಿಜಯಪುರ
14.	ಶ್ರೀ. ಪಿ. ಆರ್. ನಂದಿಬಿಷ್ಟುವರ,	ದ್ವಿ.ದ.ಸಹಾಯಕರು	ವಿಜಯಪುರ

15.	ಶ್ರೀಮತಿ. ಕೌಸರ. ಬಂ. ಪೆಂಡಾರಿ,	ದ್ವಿ. ದ. ಸಹಾಯಕರು	ವಿಜಯಪುರ
16.	ಶ್ರೀ. ಭೀಮನಗೌಡ ಎಸ್,	ದ್ವಿ. ದ. ಸಹಾಯಕರು	ವಿಜಯಪುರ
17.	ಶ್ರೀಮತಿ. ಮಾಣಿಕ್ಯ. ಬೀಡಿಕರ	ದ್ವಿ. ದ. ಸಹಾಯಕರು	ಧಾರವಾಡ
18.	ಶ್ರೀಮತಿ. ಆರ್. ಬಿ. ದೊಡಮನಿ	ದ್ವಿ. ದ. ಸಹಾಯಕರು	ವಿಜಯಪುರ
19.	ಶ್ರೀ. ಎಮ್. ಶಿವಾನಂದ,	ಬೆರಳಜ್ಞಗಾರ	ವಿಜಯಪುರ
20.	ಶ್ರೀ. ಎಂ. ಎಂ. ಭೋಸಲೆ	ವಾಹನ ಚಾಲಕ	ವಿಜಯಪುರ
21.	ಶ್ರೀ. ಉಮೇಶ. ಜೋಧರಿ	ವಾಹನ ಚಾಲಕ	ವಿಜಯಪುರ
22.	ಖಾಲಿ	ಅಟೆಂಡರ್	ವಿಜಯಪುರ
23.	ಶ್ರೀ. ಬಿ. ಆರ್. ಮೂಚಾರಿ.	ಜವಾನ	ವಿಜಯಪುರ
24.	ಶ್ರೀ. ಎನ್. ಎಸ್. ಅಂಬಿಗೇರ,	ಜವಾನ	ವಿಜಯಪುರ
25.	ಶ್ರೀ. ಎಸ್. ಪಿ. ರಾತೋಡ,	ಜವಾನ	ವಿಜಯಪುರ
26.	ಶ್ರೀಮತಿ. ಎಂ. ಎಂ. ತೇಗುಣಾಥಿ	ಜವಾನ	ವಿಜಯಪುರ
27.	ಶ್ರೀ. ಬಿ. ವಾಯ್. ಬಜಂತ್ರಿ	ಜವಾನ	ವಿಜಯಪುರ
28.	ಶ್ರೀ. ಸಿ. ವಾಯ್. ಚಲವಾಧಿ	ಜವಾನ	ವಿಜಯಪುರ
29.	ಶ್ರೀ. ಶ್ರೀಕಾಂತ. ಬಡಿಗೇರ,	ಹಿ.ಮೋ.ವಾ.ನಿ	ವಿಜಯಪುರ
30.	ಶ್ರೀ. ವೀ. ಎಂ. ಮಹಾಡೆ	ಹಿ.ಮೋ.ವಾ.ನಿ	ವಿಜಯಪುರ
31.	ಶ್ರೀ. ಕರುಣಾಕರ. ಎನ್. ಬಿ.	ಹಿ.ಮೋ.ವಾ.ನಿ	ವಿಜಯಪುರ
32.	ಶ್ರೀ. ವೀ. ಪಿ. ರಮೇಶ	ಹಿ.ಮೋ.ವಾ.ನಿ	ವಿಜಯಪುರ
33.	ಶ್ರೀ. ಆಯ್. ಎಸ್. ರಾಮಣ್ಣವರ	ಮೋ.ವಾ.ನಿ	ವಿಜಯಪುರ
34.	ಶ್ರೀ. ಆರ್. ಎ. ಕಿಶೋರ.	ಮೋ.ವಾ.ನಿ	ವಿಜಯಪುರ
35.	ಶ್ರೀ. ಮಲ್ಲಿಕಾಜುನ	ಮೋ.ವಾ.ನಿ	ವಿಜಯಪುರ
36.	ಶ್ರೀ. ನಾಗರಾಜು. ಡಿ. ಬಿ.	ಮೋ.ವಾ.ನಿ	ವಿಜಯಪುರ
37.	ಶ್ರೀ. ಎಸ್. ಆರ್. ಮರಲಿಂಗಣ್ಣವರ.	ಮೋ.ವಾ.ನಿ	ವಿಜಯಪುರ
38.	ಶ್ರೀ. ದಿಲೀಪ. ಮಹೇಂದ್ರಕರ	ಹಿ.ಮೋ.ವಾ.ನಿ	ವಿಜಯಪುರ

39.	ಶ್ರೀ. ಬಿ. ಎಸ್. ಶ್ರೀನಿವಾಸಗಿರಿ	ಹಿ.ಮೋ.ವಾ.ನಿ	ವಿಜಯಪುರ
40.	ಶ್ರೀ. ದೇವಿಂದ್ರಪ್ರಸಾದ. ಎಸ್.	ಹಿ.ಮೋ.ವಾ.ನಿ	ವಿಜಯಪುರ
41	ಶ್ರೀ. ಕೃಷ್ಣೇಗೌಡ. ಸಿ. ಎಂ	ಹಿ.ಮೋ.ವಾ.ನಿ	ವಿಜಯಪುರ
42.	ಶ್ರೀ. ಪಿ. ಎಂ. ಶಾನಭಾಗ	ಹಿ.ಮೋ.ವಾ.ನಿ	ವಿಜಯಪುರ
43	ಶ್ರೀ. ಸತೀಶಬಾಬು	ಹಿ.ಮೋ.ವಾ.ನಿ	ವಿಜಯಪುರ
44	ಶ್ರೀ. ಅಶೋಕ. ಸಮಳದ	ಹಿ.ಮೋ.ವಾ.ನಿ	ವಿಜಯಪುರ
45	ಶ್ರೀ. ಗಿರಿಧರ. ಟಿ. ಎಸ್	ಮೋ.ವಾ.ನಿ	ವಿಜಯಪುರ
46	ಶ್ರೀ. ಪ್ರಸನ್ನ. ಎಚ್	ಮೋ.ವಾನಿ	ವಿಜಯಪುರ
47	ಶ್ರೀ. ಯಶವಂತಕುಮಾರ. ಹಿ. ಆರ್	ಮೋ.ವಾ.ನಿ	ವಿಜಯಪುರ

4 (1) (ಬಿ) (x) ಅದೆರ ವಿ. ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ

ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರ ಮತ್ತು ನೌಕರರು ಪಡೆಯುವ ತಿಂಗಳ ವೇತನ :

ಕ್ರಮ ಸಂಖ್ಯೆ	ಪದನಾಮ ಶ್ರೀಯುತರು	ಹುದ್ದೆ	ವೇತನ
1.	ಶ್ರೀ. ವಸಂತ. ಈಶ್ವರ. ಜವಾಹಳ	ಪ್ರಾದೇಶಿಕ ಸಾರಿಗೆ ಅಧಿಕಾರಿ	60233/-
2.	ಶ್ರೀ. ಬಿ. ಆರ್. ಮಂಜುನಾಥ	ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ	59150/-
3.	ಶ್ರೀ. ಎಸ್. ಎಸ್. ನಾಗೂರ	ಲೆಕ್ಕಾಧಿಕ್ಕರು	49469/-
4.	ಶ್ರೀ. ಎಚ್. ಶ್ರೀಧರ್. ಅಧಿಕ್ಕರು	ಅಧಿಕ್ಕರು	61954/-
5.	ಶ್ರೀಮತಿ. ಆರ್. ವಾಯ್. ಕಲಾದಗಿ	ಅಧಿಕ್ಕರು	49494/-
6.	ಶ್ರೀ. ಎಂ. ಎಂ. ಹುಡಬಿ	ಶೀಫ್ತಲಿಪಿಗಾರ	33338/-
7.	ಶ್ರೀ. ಬಿ. ಕೆ. ಉಮ್ಮೆಣ್ಣವರ	ಪ್ರ.ದ.ಸಹಾಯಕರು	40330/-
8.	ಶ್ರೀ. ವಿಜಯಲಕ್ಷ್ಮಿ. ಬೂಸಾರಿ	ಪ್ರ.ದ.ಸಹಾಯಕರು	26182/-
9.	ಶ್ರೀ. ಎಸ್. ಎಸ್. ನಿಡಗುಂದಿ	ಪ್ರ.ದ.ಸಹಾಯಕರು	59111/-
10.	ಹು. ಕೇತ್ತಿ. ಪ್ರ. ಹುಲಕೆಂ	ಪ್ರ.ದ.ಸಹಾಯಕರು	31725/-

11.	ಶ್ರೀ. ವಿಜಯಕುಮಾರ. ರೂಡಗಿ	ಪ್ರ.ದ.ಸಹಾಯಕರು	31725/-
12.	ಶ್ರೀ. ಎಸ್. ಎಸ್. ಕನ್ನೂರ,	ದ್ವಿ.ದ.ಸಹಾಯಕರು	37480/-
13.	ಶ್ರೀ. ಜಿ. ಆರ್. ಹುಣಜಗಿ	ದ್ವಿ.ದ.ಸಹಾಯಕರು	24573/-
14.	ಶ್ರೀ. ಪಿ. ಆರ್. ನಂದಿಬಿಷ್ಟ್ಣುವರ,	ದ್ವಿ.ದ.ಸಹಾಯಕರು	40530/-
15.	ಶ್ರೀಮತಿ. ಕೌಸರ. ಬಂ. ಪೆಂಡಾರಿ,	ದ್ವಿ. ದ. ಸಹಾಯಕರು	26976/-
16.	ಶ್ರೀ. ಭೀಮನಗೌಡ ಎಸ್,	ದ್ವಿ. ದ. ಸಹಾಯಕರು	26976/-
17.	ಶ್ರೀಮತಿ. ಮಾಣಿಕ್ಯ, ಬೀಡಿಕರ	ದ್ವಿ. ದ. ಸಹಾಯಕರು	26976/-
18.	ಶ್ರೀಮತಿ. ಆರ್. ಬಿ. ದೊಡಮನಿ	ದ್ವಿ. ದ. ಸಹಾಯಕರು	26361/-
19.	ಶ್ರೀ. ಎಮ್. ಶಿವಾನಂದ,	ಬೆರಳಜ್ಞಗಾರ	36666/-
20.	ಶ್ರೀ. ಎಂ. ಎಂ. ಭೋಸಲೆ	ವಾಹನ ಚಾಲಕ	31434/-
21.	ಶ್ರೀ. ಉಮೇಶ. ಚೌಧರಿ	ವಾಹನ ಚಾಲಕ	27411/-
22.	ಖಾಲಿ	ಅಟೆಂಡರ್	0
23.	ಶ್ರೀ. ಬಿ. ಆರ್. ಮೊಜಾರಿ.	ಜವಾನ	34316/-
24.	ಶ್ರೀ. ಎನ್. ಎಸ್. ಅಂಬಿಗೇರ,	ಜವಾನ	32025/-
25.	ಶ್ರೀ. ಎಸ್. ಪಿ. ರಾಹೋದ,	ಜವಾನ	35992/-
26.	ಶ್ರೀಮತಿ. ಎಂ. ಎಂ. ಶೇಗುಣತಿ	ಜವಾನ	35992/-
27.	ಶ್ರೀ. ಬಿ. ವಾಯ್. ಬಜಂತ್ರಿ	ಜವಾನ	29232/-
28.	ಶ್ರೀ. ಸಿ. ವಾಯ್. ಜಲವಾಧಿ	ಜವಾನ	30573/-
29.	ಶ್ರೀ. ಶ್ರೀಕಾಂತ. ಬಡಿಗೇರ,	ಹಿ.ಮೋ.ವಾ.ನಿ	66765/-
30.	ಶ್ರೀ. ವ್ಯಿ. ಎಂ. ಮಹಾದೇ	ಹಿ.ಮೋ.ವಾ.ನಿ	68435/-
31.	ಶ್ರೀ. ಕರುಣಾಕರ. ಎನ್. ಬಿ.	ಹಿ.ಮೋ.ವಾ.ನಿ	48588/-
32.	ಶ್ರೀ. ವ್ಯಿ. ಪಿ. ರಮೇಶ	ಹಿ.ಮೋ.ವಾ.ನಿ	70856/-
33.	ಶ್ರೀ. ಆಯ್. ಎಸ್. ರಾಮಣ್ಣವರ	ಮೋ.ವಾ.ನಿ	65144/-

34.	ಶ್ರೀ. ಆರ್. ಎ. ಕಿಶೋರ.	ಮೋ.ವಾ.ನಿ	68385/-
35.	ಶ್ರೀ. ಮಲ್ಲಿಕಾಚುನ್	ಮೋ.ವಾ.ನಿ	43565/-
36.	ಶ್ರೀ. ನಾಗರಾಜು. ಡಿ. ಬಿ.	ಮೋ.ವಾ.ನಿ	43565/-
37.	ಶ್ರೀ. ಎಸ್. ಆರ್. ಮರಲಿಂಗಣ್ಣವರ್.	ಮೋ.ವಾ.ನಿ	54696/-
38.	ಶ್ರೀ. ದಿಲೀಪ. ಮಹೇಂದ್ರಕರ್	ಹಿ.ಮೋ.ವಾ.ನಿ	65194/-
39.	ಶ್ರೀ. ಬಿ. ಎಸ್. ಶ್ರೀನಿವಾಸಗಿರಿ	ಹಿ.ಮೋ.ವಾ.ನಿ	68385/-
40.	ಶ್ರೀ. ದೇವಿಂದ್ರಪ್ರಸಾದ. ಎಸ್.	ಹಿ.ಮೋ.ವಾ.ನಿ	70006/-
41.	ಶ್ರೀ. ಕೃಷ್ಣೇಗೌಡ. ಸಿ. ಎಂ	ಹಿ.ಮೋ.ವಾ.ನಿ	60333/-
42.	ಶ್ರೀ. ಪಿ. ಎಂ. ಶಾನ್‌ಭಾಗ	ಹಿ.ಮೋ.ವಾ.ನಿ	70056/-
43.	ಶ್ರೀ. ಸತೀಶಬಾಬು	ಹಿ.ಮೋ.ವಾ.ನಿ	65194/-
44.	ಶ್ರೀ. ಅಶೋಕ. ಸಮಳದ	ಹಿ.ಮೋ.ವಾ.ನಿ	66765/-
45.	ಶ್ರೀ. ಗಿರಿಧರ. ಟಿ. ಎಸ್	ಮೋ.ವಾ.ನಿ	44677/-
46.	ಶ್ರೀ. ಪ್ರಸನ್ನ. ಎಚ್	ಮೋ.ವಾ.ನಿ	45906/-
47.	ಶ್ರೀ. ಯಶವಂತಕುಮಾರ. ಹಿ. ಆರ್.	ಮೋ. ವಾ. ನಿ	45906/-

4 (1) (ಬಿ) (xi) 11 ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟವಾಡೆಗಳ ವರದಿಯನ್ನು ಸೂಚಿಸಿ ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯ.

ಅನುದಾನ ಬಿಡುಗಡೆ 2016–17

ಲೆಕ್ಕೆ ಶೀರ್ಜೆಕೆ	ಅನುದಾನ ಬಿಡುಗಡೆ	ಶಿಕ್ಷಣ ಬಾಬ್ತು	ಉಳಿದ ಹಣ
ಕಫೇರಿ ವೆಚ್ಚಗಳು – 051	900000	762986	137014
ವಿದ್ಯುತ್ ವೆಚ್ಚ – 071	200000	67480	132520
ಇಂಥನ – 195	450000	196014	253986
ಪ್ರಯಾಣ ವೆಚ್ಚ –101	25000	0	25000
ಪ್ರಯಾಣ ವೆಚ್ಚ	400000	63210	336790

(ಇವಂದಿ)-102			
ಅಧ್ಯನಿಕರಣ (ರಸ್ತೆ ಸುರಕ್ಷತೆ ಸಪ್ತಾಹ)- 059 2041-00-102-0-03	200000	0	200000
ವಾಯು ಮಾಲಿನ್ಯ ನಿಯಂತ್ರಣ ಮಾಸ- 059v 2041-00-001-0-07	30000	0	30000
ಎಸ್.ಸಿ.ಪಿ/ಟಿ.ಎಸ್.ಪಿ- 422	0	0	0
ಎಸ್.ಸಿ.ಪಿ/ಟಿ.ಎಸ್.ಪಿ- 423	0	0	0

4 (1) (ಬಿ) (xii) ಹಂಚಿಕೆ ಮಾಡಲಾದ ಮೊಬಿಲ್‌ನ್‌ಜೋಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳನ್ನು ಘಲಾನುಭವಿಗಳ ವಿವರಗಳು.

(1) ಸಾರಿಗೆ ಇಲಾಖೆಯ ನಿದೇಶನದ ಮೇರೆಗೆ ಕಳೇರಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯೋಜನೆಯಲ್ಲಿ 2017-18 ನೇ ಸಾಲಿನಲ್ಲಿ ವಿವಿಧ ವರ್ಗದ ವಾಹನಗಳ ಚಾಲನಾ ತರಬೇತಿಯನ್ನು ನೀಡಲಾಗುತ್ತಿದೆ. ಸದರಿ ತರಬೇತಿಗೆ ತಗಲುವ ವೆಚ್ಚದಲ್ಲಿ ಅಭ್ಯರ್ಥಿಗಳು ಶೇ.25 % ರಷ್ಟನ್ನು ಭರಿಸಿದರೆ ಸಾರಿಗೆ ಇಲಾಖೆಯು ಶೇ 75 % ರಷ್ಟನ್ನು ಭರಿಸುತ್ತದೆ.

4 (1) (ಬಿ) (xiii) ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪಡೆಗಳನ್ನು ಅಥವಾ ಅಧಿಕಾರ ಪಡೆಗಳನ್ನು ಪಡೆಯುವವರ ವಿವರಗಳು :-

- ಇರುವುದಿಲ್ಲ -

4 (1) (ಬಿ) (xiv) ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯಾನ್ಜನಕ್ಕೆ ಪರಿವರ್ತನೆಯಾಗಿ ಸಂಬಂಧಿಸಿದ ವಿವರಗಳು :-

ಚಾಲನಾ ಅನುಜ್ಞಾಪಡೆಗಳನ್ನು ನೀಡಿಕೆ ವಿಭಾಗದ ನಿರ್ವಹಣೆಯನ್ನು ಹಾಗೂ ಸಾರಿಗೇತರ ವಾಹನಗಳ ನೋಂದಣಿ ಪ್ರಮಾಣಪಡೆಗಳನ್ನು ನೀಡಿಕೆ ವಿಭಾಗದ ನಿರ್ವಹಣೆಯನ್ನು ದಿನಾಂಕ 26-10-2009 ರಿಂದ ಗಣಕೀಕರಣವಾಗಿದ್ದು, ಕರ್ಣಾಟಕ ಭಾಗಶಿರಾಗಿ ಗಣಕೀಕರಣಗೊಂಡ ಕಡತಗಳ ಲಭ್ಯ ಮಾಹಿತಿ ಪಡೆಯಬಹುದು.

4 (1) (ಬಿ) (xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೊಳಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು:

- ಸೌಲಭ್ಯವಿಲ್ಲ -

ಹಳ ಪಾವತಿಸುವ ಸಮಯ - ಸೋಮವಾರದಿಂದ ಶುಕ್ರವಾರದವರೆಗೆ

ಬೆಳಿಗೆ 10.30 ರಿಂದ 02.30 ರ ವರಗೆ

ಶನಿವಾರ ಬೆಳಿಗೆ 10.30 ರಿಂದ 12.00 ರ ವರಗೆ

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ ಈ ವರಗೆ ಅಸ್ತಿತ್ವದಲ್ಲಿ ಇರುವುದಿಲ್ಲ.

4(1)(ಬಿ) (xvi). ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮ ಮತ್ತು ಇತರ ವಿವರಗಳು

1) ಸಾರ್ವಜನಿಕ ಮಾಹಿತಿ ಅಧಿಕಾರಿ -

ಶ್ರೀ ಬಿ. ಆರ್. ಮಂಜುನಾಥ

ಪ್ರಾದೇಶಿಕ ಸಾರಿಗೆ ಅಧಿಕಾರಿ, ವಿಜಯಪುರ

2) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ-

ಶ್ರೀ ಬಿ. ಆರ್. ಮಂಜುನಾಥ

ಪ್ರಾದೇಶಿಕ ಸಾರಿಗೆ ಅಧಿಕಾರಿ, ವಿಜಯಪುರ

3) ಮೇಲನ್ನೇವಿ ಪ್ರಾಧಿಕಾರ. -

ಶ್ರೀ ಉಮಾಶಂಕರ. ಬಿ. ಐ

ಜಂಟಿ ಸಾರಿಗೆ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ

ಪ್ರಾದೇಶಿಕ ಸಾರಿಗೆ ಕಬ್ಬೇರಿಯ ಮೊದಲನೇಯ ಮಹಡಿ, ಆರ್.ಟಿ.ಎಸ್. ವೃತ್ತಿ
ಬೆಳಗಾವಿ.

4 (1) (ಬಿ) (xvii). ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸತಕ್ಕುದ್ದು.:

ಅ) ಈ ಕಬ್ಬೇರಿಗೆ ಒಟ್ಟು 2018–2019 ವರ್ಷದ ಸಾಲಿನಲ್ಲಿ ಒಟ್ಟು ರೂ 93.54

ಕೋಟಿ ರಾಜಸ್ವ ವಸೂಲಾತಿಗೆ ಗುರಿ ನಿಗದಿ ಪಡಿಸಲಾಗಿದ್ದು ಅದರಲ್ಲಿ ಒಟ್ಟು ದಿನಾಂಕ:

31–12–2018 ರ ಅಂತ್ಯಕ್ಕೆ ಗುರಿ ರೂ.70,15,50,000 ಇದ್ದು ರೂ.

73,16,04,762/- ವಸೂಲಿ ಮಾಡಲಾಗಿದೆ. ಹಾಗೂ ನಿಗದಿ ಪಡಿಸಿದ ಗುರಿಯನ್ನು

ದಿನಾಂಕ: 31–03–2019 ರ ಅಂತ್ಯಕ್ಕೆ ಸಾಧಿಸಲು ಕ್ರಮ ಜರುಗಿಸಲಾಗಿದೆ.

ಆ) ಕೇಂದ್ರ ಕಬ್ಬೇರಿಯಾದ ಮಾನ್ಯ ಸಾರಿಗೆ ಆಯುಕ್ತರ ಕಬ್ಬೇರಿ. ಬೆಂಗಳೂರಿನಿಂದ

ಬಿಡುಗಡೆಯಾದ ವೆಚ್ಚ ಸೈಟ್ www.rto.kar.nic.co ರಲ್ಲಿ ಸಾರ್ವಜನಿಕರು ತಮ್ಮ

ಕಾರ್ಯ ಕೆಲಸಗಳಿಗೆ ಅನುಸರಿಸಬೇಕಾದ ಸೂಕ್ತ ಮಾರ್ಗದರ್ಶನ ಪ್ರಕಟಿಸಲಾಗಿದೆ.

ಸಾರ್ವಜನಿಕ ಮಾಹಿತಿ ಅಧಿಕಾರಿ,

ನಮೂನೆ

(ಮಾಪದ ಅಧಿನಿಯಮ 2005ರ 6(1) ಮತ್ತು 7(1) ನೇ ಪ್ರಕರಣ)

1	ಅರ್ಜಿದಾರನ ಮೊಣಿ ಹೆಸರು	
2	ವಿಳಾಸ	
3	ಕೋರಿದ ದಾಖಲೆ/ಪರಿಶೀಲನೆ/ಮಾದರಿಯ ವಿವರ	
4	ಮೇಲಿನವು ಯಾವ ವರ್ಷಕ್ಕೆ ಸಂಬಂಧಿಸಿದೆ.	
5	ಮಾಹಿತಿಯನ್ನು ಯಾವ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಕೋರಿದೆಯೋ ಆ ಅಧಿಕಾರಿಯ ಪದನಾಮ ಮತ್ತು ವಿಳಾಸ.	

ಸ್ಥಳ : ವಿಜಯಪುರ

ಅರ್ಜಿದಾರನ ಸಹಿ.

ದಿನಾಂಕ

ನಮ್ಮ ಕರ್ಭೇರಿಯ ಭಾಗಶ: ಗಣಕೀಕರಣಗೊಂಡಿದ್ದು, ಗಣಕೀರಣವಾಗಿರುವ ವಿವರಗಳನ್ನು ಮಾತ್ರ ಪ್ಲಾಟ/ಸಿ.ಡಿ.ಡಿಸ್ಪ್ಲಾಯರ್ ರೂಪದಲ್ಲಿ ನೀಡಬಹುದು.

ಸಾರ್ವಜನಿಕ ಪ್ರಾಧಿಕಾರವು (ಸ್ಕ್ರೇನ ಪ್ರಾಧಿಕಾರ) 30 ದಿನಗಳಲ್ಲಿ ಕೋರಿದ ಮಾಹಿತಿಯನ್ನು ನೀಡಿದ್ದಲ್ಲಿ ಪ್ರಾಧಿಕಾರಕ್ಕೆ ಮೇಲ್ಮೈಯನ್ನು ಸಲ್ಲಿಸಲು ಅವಕಾಶವಿದೆ. ಈ ಇಬ್ಬರೂ ಅಧಿಕಾರಿಗಳು ಮಾಹಿತಿಯನ್ನು ನೀಡಲು ಸಹಕರಿಸದೇ ಇದ್ದರೇ ಈ ಕೆಳಕಂಡ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಬಹುದು.

1) ಸಾರಿಗೆ ಆಯುಕ್ತರು, ಟಿ. ಟಿ. ಎಂ. ಸಿ ಕಟ್ಟಡ, ಶಾಂತಿ ನಗರ ಬೆಂಗಳೂರು – 560 001.

2) ಪ್ರಥಾನ ಕಾರ್ಯದರ್ಶಿಗಳು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, (ಜನ ಸ್ವಂದನ), 20 ನೇ ಮಹಡಿ, ಬೆಂಗಳೂರು – 560 001

ವಿ.ಸೂ : 4(b) ಅಡಿಯಲ್ಲಿ ಮಾಹಿತಿಯನ್ನು ಮಾನ್ಯ ಮಾನ್ಯ ಸಾರಿಗೆ ಆಯುಕ್ತರು ಇಲಾಖೆಯ ಎಲ್ಲಾ ಕರ್ಭೇರಿಗಳ ಮಾಹಿತಿಯನ್ನು ವೆಚ್ಚ ಸೈಟ್ www.rto.kar.nic.co ರಲ್ಲಿ ಪ್ರಕಟಿಸಿದ್ದಾರೆ. ಆದನ್ನು ಡೋನ ಲೋಡ್ ಮಾಡಿ ಮಾಹಿತಿಯನ್ನು ಪಡೆಯಬಹುದಿದೆ.

ಸಾರ್ವಜನಿಕ ಮಾಹಿತಿ ಅಧಿಕಾರಿ,

ಪ್ರಾದೇಶಿಕ ಸಾರಿಗೆ ಅಧಿಕಾರಿ, ವಿಜಯಪುರ.